



‘ಬ್ಲಿಂಕ್ ಸಿನಿಮಾ ಬಗೆಗೆ ಈಗ ಜನರು ಒಳೆಯ ಮಾತನ್ಯದ್ವಾರೆಯಾರೆ. ಅದು ಹೊದಲು ಮುಕ್ಕೆಫ್ಲೆಕ್ಕನ್ನೀ ಕೆಲವು ಪ್ರದರ್ಶನ ಕಂಡಿತು. ಅಲ್ಲಿ ನೋಡಿದ ಮೇಲೆ ಜನರಿಂದ ಒಳೆಯ ಪ್ರತಿಕ್ರಿಯೆ ಬಂತು. ಹೀಗೆಯೇ ಬಾಯಿಂದ ಬಾಯಿಗೆ ಅಭಿಪ್ರಾಯ ಹರಿದ ನಂತರ ನರ್ತಕಿ, ವಿರೇಶ ತರಹ ಸಿಂಗಲ್ ಸ್ನೀನ್ ಚತುರ್ಮಂದಿರಗಳಿಗೆ ನಮ್ಮ ತಂಡದವರು ಹೋದರು. ಈ ಸಿನಿಮಾ ಹೇಗೆದ ಎಂದು ನೋಡಿ, ಮೊದಲೇ ಸಿಂಗಲ್ ಸ್ನೀನ್ ಗಳಲ್ಲಿ ಹಾಕಬಹುದಿತ್ತಲ್ಲವೇ? ಹೊಸಬರ ಸಿನಿಮಾಗಳು ಚೆನ್ನಾಗಿದ್ದರೆ ಪ್ರೇತಾಂಗ ಅತ್ಯ ಕಡೆಯಿಂದಲೂ ಸಿಗೆಂಬಳ್ಳವೇ?’ – ಚೈತ್ರ ಹಾಕಿದ ಪ್ರೇತಾಂಗ ಅನುಭವವೂ ಬೇರೆತ್ತು.

ಆ ಕಾಲ ಹಾಗೂ ಈ ಕಾಲ ಎನ್ನುವದನ್ನು ಈ ಹೊಸ ನಟಿ ನೋಡುವ ಕ್ರಮವೇ ಬೇರೆ. ‘ಆಗ ಟೆವಿ ಇರಲಿಲ್ಲ. ಸಿನಿಮಾವೊಂದೇ ಮನರಂಜನಾ ಮಾಡ್ದುವಾಗಿತ್ತು. ಟೆವಿ ಬಂದಮೇಲೆ ಜಾನಲ್ ಗಳು ಕಡಿಮೆ ಇದ್ದವು. ಆಗಲೂ ಸಿನಿಮಾ ಮನರಂಜನೆಯ ಬೇಡಿಕೆ ಚೆನ್ನಾಗಿಯೇ ಇತ್ತು. ಈಗ ಹಾಗಲ್. ಜನರಿಗೆ ಇರುವ ಅವಕಾಶಗಳು ಹೆಚ್ಚಾಗಿವೆ. ಇನ್ನಾಗ್ಗುಂ ಕೂಡ ಇವತ್ತು ಮನರಂಜನೆಯ ಮಾಡ್ದಾರು; ಸಿನಿಮಾ, ಟೆವಿ, ಒಟ್ಟಿಟಿಯಷ್ಟು ಅಲ್ಲ. ಎಲ್ಲರಿಗೂ ತೆಲಗು, ಮಲೆಯಾಳ, ಹಿಂದಿ, ತಮಿಳು ಎಲ್ಲ ಭಾವಯೆ ಸಿನಿಮಾಗಳು ಈಗ ಏಷಿದ ಮಾಡ್ದುಮಾಡಲ್ಲಿ ನೋಡಲು ಸಿಗುತ್ತಿವೆ. ಆ ಕಂಟೆಂಟ್ ಇಟ್ಟಿಕೊಂಡು ಏಷಿದ್ದೀರುತ್ತಾರೆ. ಹೋಲಿಸಿ ನೋಡುತ್ತಾರೆ. ಅಣ್ಣಾಗ್ಗು ಸಿನಿಮಾಗಳು ಬರುತ್ತಿದ್ದ ಕಾಲದಲ್ಲಿ ಜನರು ಅವಕ್ಷಾಗಿಯೇ ಕಾಯುತ್ತಿದ್ದರು. ಇಷ್ಟೊಂದು ಸ್ವಫ್ಂ ಆಗ ಇರಲಿಲ್ಲ’ ಎಂದು ಚೈತ್ರ ಹೆಚ್ಚೆಷಣೆಗೆ ಇದರು.



ಚಿತ್ರಮಂದಿರಗಳಲ್ಲಿ ಒಳೆಯ ಅಕೆಷ್ಟಿಕ್, ಅಚ್ಚಕಟ್ಟಾದ ಆಸನ ವ್ಯಾಪ್ಸಿ ಇವೆಲ್ಲವೂ ಬಂದರೆ ಅವುಗಳಿಗೂ ಉಳಿಗಾಲ ಇದೆ. ‘ಒನ್ನೊಸ್ಪಾಟ್ ಡೆಸ್ನೇಷನ್’ ತರಹ ಆಗಿರುವ ಮಾಲ್ಗಳು ಹೆಚ್ಚು ಹಣವನ್ನು ಬೆಂಡುತ್ತಿರುವುದು ಬರೀ ಸಿನಿಮಾ ಬಂದರಿಂದಲೇ ಅಲ್ಲ.

–ಚೈತ್ರ ಆಚಾರ್, ನಟಿ

ಹೊಸಕಾಲದ ಬೇಡಿಕೆ...

ಹೆಚ್ಚೆಯದೇ ಚಡವಡಿಕೆ

–ತರುಣ ಸುಧಿರ್ಭಾಗ

ಪ್ರಟಿಜ್ಞ ಕಣಗಾಲ್, ಸಿದ್ದಲೀಂಗಯ್ಯ ಅವರಂತಹ ನಿರ್ದೇಶಕರು ವರ್ಷಕ್ಕೆ ಎರಡಿರುತ್ತಿರುತ್ತಿದ್ದರು. ಅವರಿಗೆ ಕಾದಂಬರಿ ಸಿಗುತ್ತಿತ್ತು. ಅದನ್ನು ಬೀ. ಉದಯಿಂಥಂತ್ರ ಅವರಂತಹವರು ಚೆತ್ತಕಥೆಗೆ ಬಗ್ಗಿಸುತ್ತಿದ್ದರು. ನಿರ್ದೇಶಕರು ಎತ್ತಿಕೊಂಡು ಅಚ್ಚಕಟ್ಟಾಗಿ ಸಿನಿಮಾ ತಯಾರು ಮಾಡುತ್ತಿದ್ದರು. ಇಲ್ಲಿ ಮೂರು ಸ್ವಜನಿಕೀಲ ಮನಸ್ಸಿಗಳು ಇರುವುದನ್ನು ಗಮನಿಸಿ. ಇವತ್ತು ಬಹುತೇಕ ನಿರ್ದೇಶಕರು ಅವರೇ ಬರಿಯುತ್ತಾ ಕುರಂಬೇಕು. ಅವರೇ ಸಂಭಾಷಣೆ ತಿಳಬೇಕು. ಹೀಗಾಗಿಯೇ ಸಿನಿಮಾ ಮಾಡುವ ಅವಧಿಯೂ ಲಂಬಿಸಿದೆ.

ನಮ್ಮಿಂದಿನ ತಲಮಾರಿನವರು ನೆಲಮಂಗಲದಿಂದ ಮೆಜ್ಜಿಕ್ ಅನ್ನು ಬಸಾನ್‌ಲ್ಲೀ ಪ್ರಯಾಣ ಮಾಡಿಯೂ ಮುಕ್ಕಾಲು ಗಂಭೀರ ತಲಪ್ತಿದ್ದರು. ಈಗ ಎರಡು ಗಂಟೆ ದಿನರೂ ತಲಪ್ತುವುದು ಅನುಮಾನ. ರಸ್ತೆಯಲ್ಲಿ ಟ್ರಾಫಿಕ್ ಗಿಬಿಗಿಬಿ. ಚಿತ್ರೋದ್ದಮವೂ ಹಾಗೆಯೇ. ನಿರ್ದೇಶಕನೇಷ್ಟಿ ತನ್ನ ಶೀಯಾತೀಕೀಲ ನಿಲ್ಲಾಣ ತಲುಪಲು ಎಲ್ಲ ‘ರಿಶ್’ ದಾಟಕೊಂಡು ಹೋಗಬೇಕಾಗಿದೆ. ಅದಕ್ಕೆ ಸಿನಿಮಾ ಮಾಡುವ ಅವಧಿ ಹೆಚ್ಚಾಗುತ್ತಿದೆ.

ಹೊಸಬರ ಕೈಯಿಲ್ಲಿ ಬಂದು ನಾಕಂ ದೃಢದ ಚಿತ್ರೋದ್ದಮವನ್ನು ಮೂರು ದಿನಗಳಲ್ಲಿ ಮಾಡಿ ಮುಗಿಸಬಹುದು. ಸ್ಟಾರ್ ಸಿನಿಮಾದ ನಾಕಂ ದೃಢ, ತೆಗೆಯಲು 15 ದಿನಗಳಾದರೂ ಬೇಕು. ಯಾರೆಂದರೆ, ನಿರ್ಮಿತಿಯ ಮಟ್ಟ ಹಾಗಿದೆ. ವೇಕ್ಕರೆ, ನಿರ್ದೇಶಕರ ಬೇಕುಗಳು ವಿಸ್ತರಿಸಿಕೊಂಡಿದೆ.

ಸಿನಿಮಾ ಹೊಸಾಗಿದ್ದರೆ ಜನ ಬಿಂಡಿ ಬಂದು ನೋಡುತ್ತಾರೆ. ‘ಬಾಹುಬಲಿ’ ಸಿನಿಮಾ ಎದುರಲ್ಲಿ ಇದ್ದರೂ ನಮ್ಮ ಜನ ಗೀಲ್ಲಿಸುತ್ತಾರೆ. ಕೋಟಿಡ್ ಕಾಲದಲ್ಲಿ ‘ಲವ್ ಮಾಕ್ಟೀಲ್’ ಸಿನಿಮಾ ಗಂಡ್ ಉದಾಹರಣೆ ನಮ್ಮ ಎದುರಲ್ಲಿ ಇದೆ. ‘ಹಾಸ್ಟ್ಲೋ ಹುಮಗಿರು’ ಸಿನಿಮಾ ಗೆಲುವಿನಲ್ಲಿ ಹೊಸಬೇರೆ ಅಲ್ಲವೇ ಕಾಣುವುದು?

ಚಿಟ್ಟ ಎನ್ನುವುದು ಇವತ್ತು ವ್ಯಾಪಾರದ ಭಾಗ. ಅದು ಕಾರ್ಪೋರೇಟ್ ಕಂಪನಿಗಳ ನಿಯಂತ್ರಣದಲ್ಲಿ ಇದೆ. ಅವರಿಗೆ ತಮ್ಮ ವೇಕ್ಕರೆಗೆ ಈನು ಬೇಕು ಎಂಬ ಅಂದಾಜು ಇದೆ. ಅದಕ್ಕೆ ತಕ್ಷಂತೆಯೇ ಸಿನಿಮಾಗಳನ್ನು ಕೊಳ್ಳುತ್ತಾರೆ. ನಾವು ಧಿಯೇರ್ಪಾರ್ಗಾಗಿಯೇ ಸಿನಿಮಾ ಮಾಡಬೇಕು. ಚೆಟ್ಟ ಚಿಟ್ಟ ಬಳಕ್ಕಿಬ್ಬಾರ್ ಆಗುವ ಸಾಧ್ಯತೆ ಇದೆ. ಆದರೆ, ಸೂಪರ್-ಎಕ್ಷಾರ್ಡಿನರಿ ಕಂಡಿತ ಸೋಲುವುದಿಲ್ಲ.

ಸಿನಿಮಾ ಚಿಕೆಟ್ ಬೆಲಿ ಕಂಡಿತ ಮಾಡಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದರೆ, ಪಾರ್ಕಾನ್‌-ಕೂಲ್‌ಡ್ರಿಂಕ್ ಮಾರಾಟದಲ್ಲಿ ನಡೆಯುತ್ತಿರುವ ಸುಲಿಗೆಯನ್ನು ತ್ವರಿಸಬೇಕು. ನಾಲ್ಕು ಸಿನಿಮಾ ನೋಡಲು ಮಾಲ್‌ನಲ್ಲಿ 800 ಚಿಕೆಟ್ ಕೊಳ್ಳುತ್ತಾರೆ. ಪಾರ್ಕಾನ್‌, ಕೂಲ್‌ಡ್ರಿಂಕ್, ಪಾರ್ಕ್‌ಎಂಬ್ ಇತ್ತಾದಿಗೆ 1200 ಆಗುತ್ತದೆ. ಕಂಡಿತ ಆಗಬೇಕಿರುವುದು ಇಂತಹ ದಿನದಲ್ಲಿ.

ಒಳೆಯ ಉಂಟ ಸಿಗುವ ಹೋಟೆಲ್ ಅನ್ನು ನಾವು ಹುಡುಕಿಕೊಂಡು ಹೋಗುತ್ತೇವೆ. ಹಾಗೆಯೇ ಒಳೆಯ ಸಿನಿಮಾ ಬಂದರೆ, ಜನರೇ ಬಾಯಿಂದ ಬಾಯಿಗೆ ಮಾತಡಿಕೊಂಡು, ಬಂದು ಬಿಂಡಿ ನೋಡುತ್ತಾರೆ.



‘ಚಿತ್ರಮಂದಿರಗಳಲ್ಲಿ ಒಳೆಯ ಅಕೆಷ್ಟಿಕ್’, ಅಚ್ಚಕಟ್ಟಾದ ಆಸನ ವ್ಯಾಪ್ಸಿ ಇವೆಲ್ಲವೂ ಬಂದರೆ ಅವುಗಳಿಗೂ ಉಳಿಗಾಲ ಇದೆ. ‘ಒನ್ನೊಸ್ಪಾಟ್ ಡೆಸ್ನೇಷನ್’ ತರಹ ಆಗಿರುವ ಮಾಲ್ಗಳು ಹೆಚ್ಚು ಹಣವನ್ನು ಬೆಂಡುತ್ತಿರುವುದು ಬರೀ ಸಿನಿಮಾ ಬಂದರಿಂದಲೇ ಅಲ್ಲ.

–ಚೈತ್ರ ಆಚಾರ್, ನಟಿ